

# MRO-TEK REALTY LIMITED

Registered & Corporate Office:

No.6, New BEL Road, Chikkamaranahalli, Bangalore - 560 054, Karnataka

Ph : +91 80 42499000

Website: www.mro-tek.com SERVICE/SUPPORT : 9845035626

Email : info@mro-tek.com CIN No. L28112KA1984PLC005873 www.mro-tek.com

# MROTEK®

Integrating Next Generation Networks

MRO:FS:2021-22:064

5<sup>th</sup> June, 2021

The Manager  
Listing Department  
National Stock Exchange of India Limited  
Exchange Plaza, C-1, Block G  
Bandra – Kurla Complex, Bandra (E),  
Mumbai – 400 051

Fax No. 022-2659 8237/38

The Manager  
Listing Department  
BSE Limited  
PJ Towers, Dalal Street, Fort  
Mumbai – 400 001

Fax No. 022- 2272 3121

Dear Sir/Madam,

## Sub: Disclosure Newspaper Advertisements

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the copy of newspaper advertisement published for Audited consolidated financial results for the 4<sup>th</sup> quarter and year ended March 31, 2021 in Financial Express, English Newspaper and Sanjevani, Kannada Newspaper on 2<sup>nd</sup> July, 2021.

The same will be made available on the Company's official website.

Request you to please take the same on record

Thanking you

Yours faithfully

For MRO-TEK Realty Limited



Barun Pandey

Company Secretary and Compliance Officer

Scrip Code:

NSE : MRO-TEK

BSE : 532376

Demat ISIN : INE398801018

# RTCL LIMITED

CIN No.: L52312UP1994PLC022559  
 Registered Office : Mandhana Bithoor Road, Village Choudharipur, Bithoor, Kanpur, Uttar Pradesh - 209 201  
 Tel. No.: 011-23852583, Fax No.: 011-23852666  
 Website: www.rtcllimited.in, E-mail: rgc.secretarial@gmail.com

S. No.	PARTICULARS	STANDALONE				CONSOLIDATED			
		Quarter ended	Quarter ended	Quarter ended	Financial Year ended	Quarter ended	Quarter ended	Quarter ended	Financial Year ended
		31.03.2021	31.12.2020	31.03.2020	31.03.2021	31.03.2021	31.12.2020	31.03.2020	31.03.2021
1.	Total income from operations (net)	-	-	-	-	-	-	-	-
2.	Net Profit/(Loss) from ordinary activities after tax	84.156	83.047	22.077	169.427	84.156	83.047	22.077	169.427
3.	Net Profit/(Loss) after tax (after Extraordinary items)	84.156	83.047	22.077	169.427	84.156	83.047	22.077	169.427
4.	Minority Interest (Share of profit/(loss) of associates)*	-	-	-	-	24.555	10.727	8.069	54.118
5.	Net Profit/(Loss) after tax and minority interest*	84.156	83.047	22.077	169.427	108.711	93.774	30.146	223.545
6.	Other Comprehensive Income	-	-	-	-	-	-	-	-
7.	Total Comprehensive income for the period	84.156	83.047	22.077	169.427	108.711	93.774	30.146	223.545
8.	Equity Share Capital	1200.117	1200.117	1200.117	1200.117	1200.117	1200.117	1200.117	1200.117
9.	Reserves (excluding Revaluation Reserves as shown in the Balance Sheet of previous year)	-	-	-	164.383	-	-	-	2,733.076
10.	Earning Per Share (of ₹10/- each)	-	-	-	-	-	-	-	-
	Basic :	-	-	-	-	-	-	-	-
	Diluted :	0.701	0.692	0.184	1.412	0.906	0.781	0.251	1.863

NOTE: 1. The above is an extract of the details format of the Standalone and Consolidated Financial Results for Quarter and Year ended on 31st March, 2021 filed with Stock Exchange under Regulation 33 of the SEBI (Listing Obligations and Disclosure Requirement) Regulations, 2015. The full format of the Standalone and Consolidated Financial Results for Quarter and Year ended on 31st March, 2021 are available on the Stock Exchange Website (www.bseindia.com) and on the Company's website (www.rtcllimited.in).

For RTCL Limited  
 Ajay Kumar Jain  
 Director  
 DIN: 00043340

Place: New Delhi  
 Date: 30.06.2021

# CRESCENT FINSTOCK LIMITED

CIN : L51100GJ1997PLC032464  
 Regd. Office : A/12, Sneth Kunj CHS., Residential Plot No. 374, Kopall Road, GIDC, Vapi, Gujarat - 396 195.  
 Phone No. : 022 - 6188 7600; Website : www.crescentfinstock.com

## STATEMENT OF AUDITED FINANCIAL RESULTS FOR THE QUARTER AND YEAR ENDED 31<sup>ST</sup> MARCH, 2021

Particulars	Standalone				Consolidated			
	Quarter ended	Quarter ended	Year ended	Year ended	Quarter ended	Quarter ended	Year ended	Year ended
	31.03.2021	31.03.2020	31.03.2021	31.03.2020	31.03.2021	31.03.2020	31.03.2021	31.03.2020
Total income from operations (net)	0.67	1.00	2.77	11.39	110.77	331.55	1,701.55	1,424.66
Net Profit / (Loss) for the period (before Tax, Exceptional and Extraordinary Items)	(17.23)	(8.45)	(35.14)	(34.08)	(666.83)	(570.68)	231.19	(656.27)
Net Profit / (Loss) for the period (before Tax, after Exceptional and Extraordinary Items)	(18.94)	(17.54)	(22.52)	(47.60)	(666.83)	(570.68)	231.19	(656.27)
Net Profit / (Loss) for the period (after Tax, after Exceptional and Extraordinary Items)	(18.94)	(17.54)	(22.52)	(47.60)	(95.80)	(509.20)	816.54	(601.92)
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	-	-	-	-	-	-	-	-
Minority Interest	-	-	-	-	-	-	80.24	(256.73)
Paid up Equity Share Capital (Face Value of Rs. 10/- each)	722.35	722.35	722.35	722.35	722.35	722.35	722.35	722.35
Reserves (excluding Revaluation Reserve as shown in the Balance Sheet of previous year)	-	-	2,372.52	2,397.65	-	-	3,591.74	3,092.47
Earning Per Share (of Rs. 10/- each) (not annualised):	-	-	-	-	-	-	-	-
(a) Basic	(0.24)	(0.12)	(0.49)	(0.47)	(9.46)	(6.93)	2.97	(8.11)
(b) Diluted	(0.24)	(0.12)	(0.49)	(0.47)	(9.46)	(6.93)	2.97	(8.11)

Notes : The above is an extract of the detailed format of Quarterly / Annual Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial / Annual Financial Results are available on the Stock Exchange BSE website www.mseil.in and Company's Website www.crescentfinstock.com

For Crescent Finstock Limited  
 Sd/-  
 Chandramohan Jakhmola  
 Wholetime Director

Place: Mumbai  
 Date: 30.06.2021

# VISA STEEL LIMITED

CIN: L51109OR1996PLC004601  
 Registered Office : 11 Ekamra Kanan, Nayapalli, Bhubaneswar 751 015, Odisha Phone: (+91-674) 255 2479, Fax: (+91-674) 255 4661  
 Corporate Office: VISA House, 8/10 Alipore Road, Kolkata 700 027 Phone: (+91-33) 3011 9000, Fax: (+91-33) 3011 9002  
 website: www.visasteel.com  
 Email ID for registering Investor Grievances: cs@visasteel.com

## Extract of Audited Standalone / Consolidated Financial Results for the Quarter and Year Ended 31 March 2021

Sl. No.	Particulars	Standalone				Consolidated			
		Quarter Ended		Year Ended		Year Ended		Year Ended	
		31 March 2021	31 March 2020	31 March 2021	31 March 2020	31 March 2021	31 March 2020	31 March 2021	31 March 2020
1	Total Income from Operations (net)	1,804.22	792.53	5,666.73	3,478.79	9,763.63	6,833.44		
2	Net Profit / (Loss) for the period (before tax, Exceptional and / or Extraordinary items)	(72.68)	(191.07)	(751.30)	(848.46)	(1,409.58)	(1,919.07)		
3	Net Profit / (Loss) for the period before tax (after Exceptional and / or Extraordinary items)	(2,223.85)	(191.07)	(2,902.47)	(848.46)	(11,972.74)	(1,919.02)		
4	Net Profit / (Loss) for the period after tax (after Exceptional and / or Extraordinary items)	(2,223.85)	(191.07)	(2,902.47)	(848.46)	(11,972.74)	(1,919.02)		
5	Total Comprehensive Income for the Period [Comprising Profit/(Loss) for the period (after tax) and Other Comprehensive Income (after tax)]	(2,232.49)	(194.73)	(2,915.35)	(854.11)	(11,985.31)	(1,925.47)		
6	Equity Share Capital (face value of Rs. 10/- each)	1,157.90	1,157.90	1,157.90	1,157.90	1,157.90	1,157.90		
7	Other Equity	-	-	(3,720.82)	(805.47)	(24,621.18)	(12,635.87)		
8	Earnings Per Share (of Rs. 10/- each) (Basic and Diluted)	(19.21)	(1.65)	(25.07)	(7.33)	(103.40)	(16.57)		

Notes :  
 1 The above is an extract of the detailed format of Financial Results for the quarter and year ended 31 March 2021, filed with the Stock Exchanges under Regulation 33 of the Securities and Exchange Board of India (Listing and Other Disclosure Requirements) Regulations, 2015. The full format of the Financial Results for the quarter and year ended 31 March 2021 are available on the Company's website: www.visasteel.com and also available on the Stock Exchange websites, NSE: www.nseindia.com & BSE: www.bseindia.com.

For and on behalf of the Board  
 Sd/-  
 Vishal Agarwal  
 Vice Chairman & Managing Director  
 DIN 00121539

Place : Kolkata  
 Date : 30 June 2021

# MRO-TEK REALTY LIMITED

(formerly known as "MRO-TEK LIMITED")  
 Regd Office: No.6, 'Maruthi Complex', New BEL Road, Chikkamaranahalli, Bengaluru-560 054  
 CIN NO.L28112KA1984PLC005873 Phone : 080-42499000  
 Website: www.mro-tek.com


## STATEMENT OF AUDITED RESULTS FOR THE QUARTER & YEAR ENDED 31<sup>ST</sup> MARCH 2021

Sl. No.	Particulars	Quarter Ended		Year Ended	
		31/Mar/2021	31/Dec/2020	31/Mar/2021	31/Mar/2020
		Audited	Un-Audited	Audited	Audited
1	Total income from operations	1,033.69	1,077.31	659.31	3,259.85
2	Net Profit / (Loss) for the period before Tax, Exceptional and Extraordinary Items	(99.10)	(189.03)	(349.49)	(715.82)
3	Net Profit / (Loss) for the period before Tax, but after Exceptional and Extraordinary Items	(99.10)	(189.03)	(349.49)	(715.82)
4	Net Profit / (Loss) for the period after Tax, after Exceptional and Extraordinary Items	(117.84)	(181.27)	(363.18)	(746.39)
5	Total Comprehensive Income for the period (Comprising Profit/(Loss) for the period (after tax) and Other Comprehensive Income (after tax)	(116.90)	(182.46)	(364.10)	(746.84)
6	Equity Share Capital	934.23	934.23	934.23	934.23
7	Other Equity	(1,838.98)	(1,722.09)	(1,092.15)	(1,838.98)
8	Earnings Per Share (of ₹5/-each) for Continuing and discontinued Operations				
	1. Basic :	₹ (0.63)	(0.97)	(1.94)	(3.99)
	2. Diluted :	₹ (0.63)	(0.97)	(1.94)	(3.99)

NOTES :-  
 1 The above Results have been reviewed by the Audit Committee and approved by the Board of Directors at their respective meeting held on 30<sup>th</sup> June, 2021  
 2 The above is an extract of the detailed format of Quarterly Financial Results for the Quarter & Year ended 31st Mar, 2021 filed with the Stock Exchanges under Regulation 33 of the SEBI (Listing and Other Disclosure Requirements) Regulations 2015. The full format of the Quarterly Financial Results are available on the websites of the Stock Exchanges and the website of the company, "www.mro-tek.com".  
 3 Figures for the earlier period has been re-grouped wherever necessary.

By Order of the Board,  
 for MRO-TEK REALTY LIMITED  
 Sd/-  
 Aniruddha Mehta  
 Chairman and Managing Director

Place : Bengaluru  
 Date : 30<sup>th</sup> June 2021



# ARCHIDPLY INDUSTRIES LIMITED

(CIN: L85110UR1995PLC008627)  
 Regd. Office: Plot No. 7, Sector - 9, Integrated Industrial Estates, Sidcul, Pant Nagar, Udhampur Nagar, Rudrapur, Uttarakhand, 263153,  
 Phone: 05944-250270, Fax: 05944-250269  
 Cor. Office: 2/9, 1st floor, W.H.S. Kirti Nagar, New Delhi - 110015  
 Phone: 011-45642555, Website: www.archidply.com, Email: cs@archidply.com

## Notice of AGM, E-voting and Book Closure

Notice is hereby given that the Twenty Sixth (26th) Annual General Meeting (AGM) of the Members of Archidply Industries Limited will be held on Monday, July 26, 2021 at 11:00 A.M. through Video Conferencing ("VC")/Other Audio Visual Means ("OAVM") to transact the business as specified in AGM Notice.

Notice is also hereby given that pursuant to section 91 of the Companies Act, 2013 and the Companies (Management & Administration) Rules, 2014, as amended from time to time, the register of members and share transfer books of the company shall remain closed from 20th of July 2021 to 26th of July, 2021 (both days inclusive) for the purpose of aforesaid AGM.

Notice of the 26th AGM along with the Annual Report 2020-21 was sent by electronic mode to those members whose email addresses are registered with the company/depositories. In terms of section 108 of the Companies Act, 2013 read with Rule 20 of Companies (Management and Administration) Rules, 2014 and Regulation 44 of the SEBI (Listing Obligations and Disclosure Requirements) Regulations, 2015, as amended from time to time, the company is pleased to provide its members the facility to cast their vote electronically, through the e-voting services provided by Central Depository Services (India) Limited (CDSL) on all resolutions proposed to be considered at the aforesaid AGM. Further, the facility for e-voting shall also be available at the AGM. The members who have already cast their vote electronically through the e-voting prior to the AGM may also attend the AGM through Video Conferencing (VC) /other Audio Visual Means (OAVM) but shall not be entitled to cast their vote at the AGM.

Mr. Rajneesh Sharma, Proprietor of M/s Rajneesh Sharma and Co, Company Secretaries has been appointed as Scrutinizer to scrutinize the e-voting and remote e-voting process and the e-voting at AGM in fair and transparent manner.

All the members are hereby informed that:

- The Ordinary and special business as set out in the Notice of 26<sup>th</sup> AGM of the company may be transacted through voting by electronic means;
- The remote e-voting period commences on 23<sup>rd</sup> July, 2021 (09:00 A.M.) and ends on 25<sup>th</sup> July, 2021 (05:00 P.M.)
- Cut-off date is 19<sup>th</sup> July, 2021
- Persons who acquire and becomes shareholder of the Company after the dispatch of the Notice of AGM and holding shares as of the cut-off date i.e. 19<sup>th</sup> July, 2021 can do remote e-voting by obtaining the login ID and password by sending an email to helpdesk.evoting@cdslindia.com or call on 022-23058542/43 by mentioning their Folio No./DP ID no. However, if such shareholder is already registered with the [RTA/DP] for remote e-voting then existing user ID and password can be used for casting vote.
- The members may note that:
  - Remote e-voting shall not be allowed beyond 25<sup>th</sup> July, 2021 (05:00 p.m. IST)
  - The facility for voting through e-voting shall be made available at the AGM of the Company and members attending the AGM who have not already casted their vote by remote e-voting shall be able to vote at the AGM
  - A member may participate at the AGM even after exercising his right to vote through remote e-voting but shall not be allowed to vote again
  - A person whose name is recorded in the register of member or in the register of beneficial owners maintained by the depositories as on the cut-off date i.e. 19<sup>th</sup> July, 2021 only shall be entitled to avail the facility of remote e-voting as well as e-voting at the AGM
  - The notice of 26th AGM of the Company is available on the Company's website (www.archidply.com) and CDSL's website (www.evotingindia.com); and BSE (www.bseindia.com) & NSE (www.nseindia.com).
  - In case of any queries before or during the AGM, you may refer to the Frequently Asked Questions (FAQs) for Members and e-voting user manual available at the www.evotingindia.com, under help section or write an email to helpdesk.evoting@cdslindia.com or contact Mr. Nitin Kunder (022-23058738) or Mr. Mehboob Lakhani (022-23058543) or Mr. Rakesh Dalvi (022-23058542).
  - For detailed instructions pertaining to e-voting, members may please refer to the section "Notes" in the Notice of the Annual General Meeting.

For Archidply Industries Limited

Sd/-  
 Atul Krishna Pandey  
 Company Secretary & Compliance Officer

Place: Delhi

Date: 01.07.2021



Regd. Off: 4/5, 1st Floor, Asaf Ali Road, New Delhi-110002  
 CIN: L30007DL2003PLC214485, Ph: 40081800  
 Email: info@maanaluminium.com / Website: www.maanaluminium.com

## Notice of 18th Annual General Meeting, E-Voting and Book Closure

Notice is hereby given that the Eighteenth Annual General Meeting (18th AGM) of the Members of Maan Aluminium Limited is scheduled to be held on Friday, July 23, 2021 at 1.00 P.M. IST through Video Conferencing (VC)/Other Audio Visual Means (OAVM), to transact the business contained in the Notice of 18th AGM. The deemed venue of the AGM shall be the Registered Office of the Company at 4/5, First Floor, Asaf Ali Road, New Delhi-110002.

Pursuant to the General Circular No.14/2020, 17/2020, 20/2020 and 02/2021 and all other applicable laws and circulars issued by the Ministry of Corporate Affairs (MCA), Government of India and Securities and Exchange Board of India (SEBI), the 18th AGM will be held on Friday, July 23, 2021 at 1.00 P.M. IST through Video Conferencing (VC)/Other Audio Visual Means (OAVM), without the physical presence of the members. The procedure to join the meeting through VC/OAVM is provided in the notice of AGM.

In Compliance with the aforesaid MCA Circulars and SEBI Circular, Notice of the AGM along with the Annual Report 2020-2021 is being sent only through electronic mode to those members whose email ID are registered with the Company/RTA/NSDL/CDSL ("Depositories"). Members may also note that Notice and Annual Report 2020-2021 will be available on the Company's Website www.maanaluminium.com, website of the Stock Exchange i.e. BSE Limited and National Stock Exchange of India Limited at www.bseindia.com and www.nseindia.com respectively and on the website of Link Intime India Pvt. Ltd. i.e. https://instavote.linkintime.co.in.

The members are further informed that:

- The Company has completed dispatch of Annual Reports via E-mail on June 30, 2021.
- For the purpose of dispatch of the notice, shareholders of the Company holding shares either in physical form or in dematerialized form as on 25 June, 2021, have been considered.
- The ordinary and special business as set out in the Notice of AGM may be transacted through voting by electronic means.
- In terms of Section 108 of the Companies Act, 2013 read with Rule 20 of the Companies (Management and Administration) Amendment Rules, 2015 (including any statutory modification(s), clarification(s), exemption(s) or re-enactment(s) thereof for the time being in force and Regulation 44 SEBI (LODR) Regulations, 2015, the company is offering facility to all its members to exercise their right to vote on resolutions proposed to be passed at the AGM of the Company. The members may cast their votes on the resolutions proposed to be passed at the AGM through an Electronic Voting System ("Remote E-voting") for which the Company has engaged the services of Link Intime India Pvt. Ltd. as the Agency to provide Remote E-voting facility.
- The Members whose names appear in the Register of Members' list of Beneficial Owners as received from Depositories as on July 16, 2021, ("cut-off date") are entitled to vote on the resolutions set forth in this Notice. Person who is not a member as on the said date should treat this Notice for information purpose only.
- The e-voting period will commence on Tuesday, July 20, 2021 at 09:00 A.M. and will end on Thursday, July 22, 2021 at 5:00 P.M. During the said period, shareholders of the Company, holding shares either in physical form or in dematerialized form, may cast their vote electronically. The e-voting module shall be disabled for voting thereafter.
- Shareholders/ Members, who will be present in the Annual General Meeting through InstaMeet facility and have not casted their vote on the Resolutions through remote e-voting and are otherwise not barred from doing so, shall be eligible to vote through e-voting facility during the meeting. Shareholders/ Members who have voted through Remote E-voting prior to the Annual General Meeting will be eligible to attend/ participate in the Annual General Meeting through InstaMeet. However, they will not be eligible to vote again during the meeting.
- Details of the manner of casting remote e-voting is available to the members of the Company viz. www.maanaluminium.com and on the website of Link Intime India Pvt. Ltd. i.e. https://instavote.linkintime.co.in.
- In case of the shareholders have any queries or issues regarding e-voting, you may refer the Frequently Asked Questions ("FAQs") and InstaVote e-Voting manual available at https://instavote.linkintime.co.in, under Help section or write an email to enotices@linkintime.co.in or Call us - Tel : 022-49186000

Notice is also given pursuant to Section 91 of the Companies Act, 2013, Rule 10 of the Companies (Management & Administration) Rules, 2014 and Regulation 42 of the SEBI (Listing Obligations & Disclosure Requirements) Regulations, 2015 that the Register of Members and Share Transfer Books of the Company will remain closed from Saturday July 17, 2021 to Friday, July 23, 2021, (both days inclusive) for the purpose of Annual General Meeting.

The results shall be declared not later than forty eight hours from the conclusion of the AGM. On submission of the report by the scrutinizer, the result of voting at the meeting on e-voting shall be declared. The Results along with the Scrutinizer's Report shall be placed on the Company's website www.maanaluminium.com and BSE Limited www.bseindia.com and National Stock Exchange of India Ltd. www.nseindia.com. Result will be declared forthwith on receipt of the Report of the Scrutinizer.

By order of the Board  
 For Maan Aluminium Limited  
 Sd/-  
 Ravinder Nath Jain  
 Chairman and Managing Director

Place: Delhi

Date: 01.07.2021

# VIRINCHI LIMITED

CIN: L72200TG1990PLC011104  
 Registered Office: 8-2-672/5&6, 4th Floor, Ilyas Mohammed Khan Estate Road#1, Banjara Hills, Hyderabad - 34, Telangana, 040-48199999. Email: investors@virinchi.com, www.virinchi.com

## EXTRACT OF AUDITED CONSOLIDATED FINANCIAL RESULTS OF VIRINCHI LIMITED FOR THE QUARTER AND YEAR ENDED 31<sup>ST</sup> MARCH, 2021

Sl. No.	Particulars	Quarter ended		Year ended	
		31.03.2021	31.03.2020	31.03.2021	31.03.2020
		Audited	Audited	Audited	Audited
1	Total Income from Operations	9272.06	9510.67	35400.79	38146.19
2	Net Profit / (Loss) for the period (before Tax, Exceptional and/or Extraordinary items#)	884.75	1431.54	2640.93	4558.75
3	Net Profit / (Loss) for the period before tax (after Exceptional and/or Extraordinary items#)				

